

ಪಿಡೆಬ್ಬು: 2 ಡಾ. ಬಿ. ಗುರುಮೂರ್ತಿ

ಸಾಕ್ಷಿಯನ್ನು ದಿ: 08.06.2026 ರಂದು ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಮುಖ್ಯ ವಿಚಾರಣೆ: ಅರ್ಜಿದಾರರ ಪರ ವಕೀಲರಿಂದ:

ಈ ದಿನ ನಾನು ನನ್ನ ಮುಖ್ಯ ವಿಚಾರಣಾ ಪ್ರಮಾಣ ಪತ್ರವನ್ನು ಸಲ್ಲಿಸಿದ್ದು, ಅದರಲ್ಲಿ ನಮೂದಿಸಿರುವ ಎಲ್ಲಾ ವಿಷಯಗಳು ಸರಿಯಾಗಿ ಮತ್ತು ಸತ್ಯವಾಗಿರುತ್ತವೆ. ಅದಕ್ಕೆ ನನ್ನ ಸಹಿ ಇರುತ್ತದೆ.

- ನಿ.ಪಿ-13 ಹೊರರೋಗಿ ದಾಖಲೆ
ನಿ.ಪಿ-14 2 ಎಕ್ಸ್ ರೇ ಫಿಲಂಗಳು
ನಿ.ಪಿ-15 ಒಂದು ಹೊರರೋಗಿ ದಾಖಲೆ
ನಿ.ಪಿ-16 ಕ್ಯಾಲುಕ್ಲೇಷನ್ ಶೀಟ್

ಪಾಟೀ ಸವಾಲು - 2 ನೇ ಎದುರುದಾರರ ಪರ ವಕೀಲರಿಂದ

1. 2011 ರಿಂದ ಜೆ ಎಸಏಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ದಿನಾಂಕ 02.10.2024 ರಲ್ಲಿ ಅರ್ಜಿದಾರರನ್ನು ಪರೀಕ್ಷಿಸಿದ್ದೇನೆ. ಎಡಕಾಲಿನ 2 ಮೂಳೆ ಮುರಿತ ಆಗಿತ್ತು. ಆತನಿಗೆ 19 ವರ್ಷ ವಯಸ್ಸಾಗಿತ್ತು. ಅಪಘಾತದಿಂದ ಪೆಟ್ಟಾಗಿದೆ ಎಂದು ತಿಳಿಯಿತು. ಆತನ ಆ ಸಮಯದಲ್ಲಿ ಬೇರೆ ಬೇರೆ ಕೆಲಸ ಮಾಡುತ್ತಿದ್ದ ನಮ್ಮ ಆಸ್ಪತ್ರೆಗೆ ನೇರವಾಗಿ ಬಂದಿದ್ದಾನೆ. 5 ದಿನ ಒಳರೋಗಿಯಾಗಿದ್ದ. ಆತನ ಬಿ.ಪಿ ಶುಗರ್ ಸಾಮಾನ್ಯವಾಗಿತ್ತು ಆತನಿಗೆ ಪ್ರಜ್ಞೆ ಇತ್ತು. ಅರ್ಜಿದಾರರಿಗೆ ಗಾಯಗಳು ಬೇಗನೆ ವಾಸಿಯಾಗಿದ್ದವು. ನನ್ನ ಚಿಕಿತ್ಸೆ ಯಶಸ್ವಿಯಾಗಿದೆ. ಆತನಿಗೆ ಸಂಪೂರ್ಣವಾಗಿ ಗುಣಮುಖವಾದ ನಂತರ ಬಿಡುಗಡೆಗೊಳಿಸಿದ್ದೇವೆ. ಆ ನಂತರವು 3-4 ಬಾರಿ ಹೊರರೋಗಿಯಾಗಿ ಬಂದಿದ್ದಾರೆ. ಪ್ರತಿ ಸಲ ಆರೋಗ್ಯದಲ್ಲಿ ಸುದಾರಣೆ ಆಗಿತ್ತು. ಕೊನೆಯದಾಗಿ 03.04.2026 ಕ್ಕೆ ಬಂದಿದ್ದಾರೆ. ಹೆಚ್ಚು ನಡೆದರೆ ಆತನಿಗೆ ನೋವು ಕಾಣಿಸಿಕೊಳ್ಳುತ್ತದೆ.

2. Muscle Strength ಮತ್ತು ROM ಬಗ್ಗೆ ಉತ್ತೇಜ್ಜೆಯಿಂದ ನ್ಯೂನತೆ ಹೇಳಿದ್ದೇನೆ ಎಂದರೆ ಸರಿಯಲ್ಲ. ನಾನು ಹೇಳಿರುವ ನ್ಯೂನತೆಗಳು ಫಿಜಿಯೋತೆರಪಿ ಮಾಡಿದರೆ ಗುಣಮುಖವಾಗುತ್ತರೆ ಎಂದರೆ ಸರಿಯಲ್ಲ. ನಿರ್ದಿಷ್ಟ ಕಾಲಿಗೆ ಮಾತ್ರ ನ್ಯೂನತೆ ಹೇಳಿದ್ದೇನೆ. ಅರ್ಜಿದಾರರಿಗೆ ನಾನು ಹೇಳಿದಷ್ಟು ನ್ಯೂನತೆ ಬರುವುದಿಲ್ಲ ಎಂದರೆ ಸರಿಯಲ್ಲ. ಅರ್ಜಿದಾರರಿಗೆ ಸಹಾಯ ಮಾಡಲು ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ನನ್ನ ಸಲಹೆಗಳನ್ನು ಪಾಲಿಸಿದ್ದರೆ ನ್ಯೂನತೆ ಬರುತ್ತಿರಲಿಲ್ಲ ಎಂದರೆ ಸರಿಯಲ್ಲ. ರಿಮೂವಲ್ ಆಫ್ ಇಂಪ್ಲಾಂಟ್ ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡುತ್ತಾರೆ ಎಂದರೆ ಸರಿ.

ಮರು ವಿಚಾರಣೆ ಇಲ್ಲ.

(ನನ್ನ ಹೇಳಿಕೆಯಂತೆ ತೆರೆದ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಲಾಯಿತು)

ಓ.ಹೇ.ಕೇ.ಸರಿ ಇದೆ.

ಹೆಚ್ಚುವರಿ ಲಘು ವ್ಯವಹಾರಗಳ ನ್ಯಾಯಾಧೀಶರು
ಮತ್ತು ಎಂ.ಎ.ಸಿ.ಟಿ., ಮೈಸೂರು.